

ITI Quiz - 11-Mar-2026 09:34 PM

Q. ID: ITISKILL2701IY | March 2026

52.00% 52 / 100

Student Name	manikanth kumbar	Access Code	6885
Attempt No.	#1	Completion Time	10:27 PM
Rank	#1	Total Questions	100

52 SCORE

100 MAX MARKS

52 CORRECT

48 INCORRECT

Answer Review

Q1 **INCORRECT** Which one is the properties of lubricant

- A. Boiling temperature should be low
- B. Should develop foam
- C. Oil viscosity should not be same in hot and cold condition
- D. Oil viscosity should be suit the operating conditions

Q2 **INCORRECT** Which part drives the oil pump?

- A. Crank Shaft
- B. Cam Shaft
- C. Crank pulley
- D. Timing gears

Q3 **INCORRECT** Which part is lubricated by splash lubrication system?

- A. Timing gears
- B. Main journal
- C. Crank pin
- D. Cylinder wall

Q4 **CORRECT** How oil deliver from the crank shaft main bearings to connecting rod bearings?

A. Through drilled oil passages

B. Through crank pulley

C. Through sprocket

D. Through vibration damper

Q5 **INCORRECT** What is the purpose of a radiator pressure cap?

A. Release the excess pressure

B. Maintain the water temperature

C. Retain the vacuum pressure

D. Retain the atmospheric pressure

Q6 **INCORRECT** What is the purpose of water pump in cooling system?

A. Force the water circulation

B. Reduce the water pressure

C. Increase the water temperature

D. Flushing out the cooling system

Q7 **INCORRECT** Which part is used to pump the water in water pump?

A. Bearing

B. Shaft

C. Pulley

D. Impeller

Q8 **CORRECT** What is the effect if thermostat valve is struck?

A. Engine gets over cooling

B. Engine gets over heating

C. Engine does not start

D. Engine does not stop

Q9 **INCORRECT** Where heat dissipation take place in cooling system?

A. Radiator

B. Water pump

C. Water jackets

D. Fan

Q10 **INCORRECT** Which type of pump is used in water cooling system?

A. Gear pump

B. Diaphragm pump

C. Centrifugal pump

D. Reciprocating pump

Q11 **CORRECT** How many valves are used in radiator cap?

A. One valve

B. Two valves

C. Three valves

D. Four valves

Q12 **INCORRECT** Which part allows to flow water from upper tank to lower tank of the radiator?

A. Fins

B. Core tubes

C. Water pump

D. Bottom hole

Q13 **INCORRECT** What is the purpose of the radiator in the cooling system?

A. Cool the hot air

B. Cool the hot oil

C. Cool the hot water

D. Cool the water pump

Q14 **INCORRECT** What is the purpose of metal fins in air cooling system?

A. Supply the heat

B. Increase the heat

C. Reduce the heat

D. Maintain the heat

Q15 **CORRECT** Where the metal fins are provided in the air cooled engine?

A. Cylinder and head

B. Exhaust pipe

C. Valve door

D. Intake manifold

Q16 **INCORRECT** Which types of cooling system the rate of cooling is very low?

A. Thermo siphon system

B. Air cooling system

C. Forced feed system

D. Pump circulation system

Q17 **INCORRECT** How the water pump get drive in pump circulation cooling system?

A. By belt

B. By gear

C. By chain

D. By coupling

Q18 **INCORRECT** Which mixture is used in radiator reverse flushing cleaning?

A. Flushing water with air (gun) pressure

B. Flushing water with engine oil

C. Flushing water with coolant oil

D. Flushing water with soap oil

Q19 **INCORRECT** When the thermostat valve open in engine?

A. Low temperature of engine

B. High temperature of engine

C. Operating temperature of engine

D. Freezing temperature of engine

Q20 **CORRECT** What is the material used to produce crank shaft?

A. Chromium vanadium nickel steel

B. High speed steel

C. Cast iron

D. Wrought iron

Q21 **CORRECT** What is the material of piston pins?

A. Nickel chromium steel

B. Cast iron

C. HSS

D. Bronze

Q22 **CORRECT** What is the name the portion below the piston boss?

A. Land of the piston

B. Ring section of the piston

C. Crown of the piston

D. Skirt of the piston

Q23 **CORRECT** What type of bearing fitted in the connecting rod big end?

A. Needle bearing

B. Ball bearing

C. Taper roller bearing

D. Shell bearing

Q24 **CORRECT** Which part connect the piston with connecting rod?

A. Piston pin

B. Spilt pin

C. Crank pin

D. Cotter pin

Q25 **CORRECT** Which part is connect the piston with crank pin?

A. Push rod

B. Connecting rod

C. Cam Shaft

D. Crank Shaft

Q26 **CORRECT** Which tool used to remove the crank shaft pully?

A. Double and spanner

B. Ring spanner

C. Pipe wrench

D. Puller

Q27 **CORRECT** Which tool is used to measure the diameter of the crank shaft main journal?

A. Inside micrometer

B. Outside micrometer

C. Three point internal micrometer

D. Master ring gauge

Q28 **INCORRECT** What is the material for cam shaft?

A. Forged alloy steel

B. Copper alloy

C. Aluminium alloy

D. Zinc alloy

Q29 **CORRECT** Which tool is required to remove the valves?

A. Torque wrench

B. Valve spring lifter

C. Box spanner

D. Scraper

Q30 **INCORRECT** Which instrument is used to check the vacuum of the cylinder?

A. Compression gauge

B. Dial gauge

C. Vacuum gauge

D. Wire gauge

Q31 **INCORRECT** Which measuring instrument used to check the fly wheel face out?

A. Dial indicator

B. Compression gauge

C. Outside micrometer

D. Feeler gauge

Q32 **INCORRECT** Which is the most preferred use of taper roller bearings?

A. Gear boxes

B. Fly wheel and water pump

C. Differential and wheel hub

D. Connecting rods

Q33 **INCORRECT** What is the property of a bearing helps to with stand metal to metal contact?

A. Surface action

B. Thermal conductivity

C. Fatigue strength

D. Embeddability

Q34 **INCORRECT** Which is the most preferred use of roller bearings?

A. Gear boxes

B. Fly wheel

C. Differential

D. Connecting rods

Q35 **CORRECT** Which is connected with piston through piston pin?

A. Gudgeon pin

B. Connecting rod

C. Cam shaft

D. Rocker arm

Q36 **CORRECT** Which is the key element in converting reciprocating motion in to rotary motion?

A. Connecting rod

B. Gudgeon pin

C. King pin

D. Cam shaft

Q37 **CORRECT** Which is transferring energy for the piston to crankshaft?

A. Gudgeon pin

B. King pin

C. Connecting rod

D. Cam shaft

Q38 **INCORRECT** Which is the load taken by the roller bearing?

A. Radial load

B. Axial load

C. Thrust load

D. Radial and axial load

Q39 **INCORRECT** Which part connects the petrol engine inlet manifold?

A. Air filter

B. Injector

C. Carburetor

D. Fuel pump

Q40 **CORRECT** What is the material of inlet manifold?

A. Brass

B. Bronze

C. Stainless steel

D. Aluminium alloy

Q41 **INCORRECT** Which component is related to exhaust system?

A. Muffler

B. Air filter

C. Carburetor

D. Injection pump

Q42 **CORRECT** Which is related to pneumatic system?

A. Steam

B. Electric

C. Compressed air

D. Pressurized water

Q43 **CORRECT** Where is the turbocharger mounted?

A. Air filter

B. Inlet manifold

C. Cylinder head

D. Exhaust manifold

Q44 **INCORRECT** What is the material of exhaust manifold?

A. Brass

B. Bronze

C. Cast iron

D. Steel alloy

Q45 **CORRECT** Which type of muffler produces anti noise without restricting exhaust flow?

A. Baffle type

B. Electronic type

C. Reverse flow type

D. Straight through type

Q46 **INCORRECT** Which type of muffler is fitted with sensors and microphone ?

A. Electronic type

B. Resonance type

C. Reverse flow type

D. Straight through type

Q47 **CORRECT** Which process is taken place in catalytic convertor?

A. Thermal

B. Physical

C. Chemical

D. Biological

Q48 **CORRECT** What is the purpose of the turbo charger?

A. Save power

B. Scavenging

C. Filter the exhaust gas

D. Pump more air into the cylinder

Q49 **CORRECT** How does a turbocharger get drive?

A. By belt

B. By gear

C. By inlet gas

D. By exhaust gas

Q50 **INCORRECT** Which one of the following acts as a flame arrester during engine back fire?

A. Muffler

B. Oil filter

C. Air filter

D. Fuel filter

Q51 **INCORRECT** Which type of filter element is fitted in dry type air cleaner?

A. Cloth

B. Paper

C. Strainer

D. Wire mesh

Q52 **INCORRECT** What is the purpose of the muffler in the exhaust system?

- A. To reduce the heat
- B. To reduce the noise
- C. To reduce the vibration
- D. To filter the exhaust gases

Q53 **INCORRECT** Where the exhaust system muffler is connected?

- A. Between exhaust pipe and tail pipe
- B. Between tail pipe and exhaust manifold
- C. Between engine head and exhaust manifold
- D. Between exhaust pipe and exhaust manifold

Q54 **INCORRECT** Where the catalytic converters are used?

- A. Fuel system
- B. Inlet system
- C. Exhaust system
- D. Lubrication system

Q55 **INCORRECT** What is the purpose of catalytic converter?

- A. Control the noise
- B. Control the emission
- C. Control the temperature
- D. Control the fuel consumption

Q56 **INCORRECT** Where the catalytic converter is fitted?

- A. Between muffler and tail pipe
- B. Between exhaust pipe and muffler
- C. Between tail pipe and resonator pipe
- D. Between engine head and exhaust manifold

Q57 **INCORRECT** Which are the materials commonly used in the catalytic converter?

- A. Zinc and molybdenum
- B. Palladium and platinum
- C. Asbestos and ceramics
- D. Chromium and vanadium

Q58 **INCORRECT** What is the reason to decrease the volumetric efficiency in exhaust system?

- A. Low noise
- B. High temperature
- C. Low temperature
- D. Excessive back pressure

Q59 **INCORRECT** Which metal in the fuel is to be avoided while fitting catalytic converter?

- A. Tin
- B. Lead
- C. Chromium
- D. Phosphorus

Q60 **INCORRECT** What is the square root of 0.017?

A. 0.001

B. 0.13

C. 0.00001

D. 0.000001

Q61 **INCORRECT** What is the definition of ratio?

A. Relation of two quantities of the same kind

B. Relation of two quantities of the different kind

C. Equality between two ratios

D. Inequality between two ratios

Q62 **INCORRECT** What is the ratio of 4 kg to 800 grams?

A. 05:01

B. 04:08

C. 08:04

D. 02:04

Q63 **CORRECT** What percentage of 80 is 20?

A. 0.8

B. 0.4

C. 0.25

D. 0.2

Q64 **INCORRECT** How much is 8% of 40 kg?

A. 2.2 kg

B. 3.2 kg

C. 4.2 kg

D. 5.2 kg

Q65 **CORRECT** Convert 52% into fraction?

A. (9/25)

B. (11/25)

C. (13/25)

D. (17/25)

Q66 **CORRECT** Convert 0.456 decimal fraction into percentage?

A. 0.456

B. 0.0456

C. 45.6

D. 0.000456

Q67 **INCORRECT** What is the x value for $x^2 + 62 = 126$?

A. 4

B. 6

C. 8

D. 10

Q68 **INCORRECT** What is the square root of decimal number 550.37?

A. 21.26

B. 22.26

C. 22.46

D. 23.46

Q69 **INCORRECT** What is the length L2, if total length (L) is 2.75 metre and $L1:L2 = 2:3$?

A. 1.1 metre

B. 1.25 metre

C. 1.65 metre

D. 1.75 metre

Q70 **INCORRECT** How many days a mechanic takes to assemble 64 machines if he assembles 8 machines in 3 days?

A. 20 days

B. 22 days

C. 24 days

D. 26 days

Q71 **INCORRECT** What will be the rpm of smaller gear if a 180 mm dia meshes with 60 mm dia gear and the bigger gear makes 60 rpm?

A. 120 rpm

B. 140 rpm

C. 160 rpm

D. 180 rpm

Q72 **INCORRECT** What is the percentage of copper if the casting weight of copper 42.3 kg and tin weight 2.7 kg?

A. Cu 92%

B. Cu 94%

C. Cu 96%

D. Cu 98%

Q73 **INCORRECT** A motor cycle tyre is sold for Rs 300/- what is the purchase price if 25% profit is added to it.

A. Rs 200

B. Rs 220

C. Rs 240

D. Rs 260

Q74 **CORRECT** What is the decimal fraction of conversion of 18.5%?


A. 0.185

B. 0.175

C. 0.165

D. 0.195

Q75 **CORRECT** 1). Identify the name of tool? | ಉಪಕರಣದ ಹೆಸರನ್ನು ಗುರುತಿಸುವುದೇ?




A. Try square | ಟ್ರೈ ಸ್ಕ್ವೇರ್

B. Surface gauge | ಮೇಲ್ಮೈ ಮಾಪಕ

C. Steel rule | ಸ್ಟೀಲ್ ರೂಲ್

D. Feeler gauge | ಫೀಲರ್ ಗೇಜ್

Q76 **CORRECT** Identify the conventional symbol of material? | ವಸ್ತುವಿನ ಕನ್ವೆಷನಲ್ ಚಿಹ್ನೆಯನ್ನು ಗುರುತಿಸಿ?




A. Lead | ಲೀಡ್

B. Glass | ಗಾಜು

C. Wood | ಮರ □

D. Paper | ಪೇಪರ್

Q77 **CORRECT** Identify the name of the triangle? | ತ್ರಿಕೋನದ ಹೆಸರನ್ನು ಗುರುತಿಸುವುದೇ?



A. Equilateral triangle | ಸಮಕೋನ ತ್ರಿಕೋನ

B. Isosceles triangle | ಸಮದ್ವಿಬಾಹು ತ್ರಿಭುಜ

C. Scalene triangle | ಸ್ಕೇಲಿನ್ ತ್ರಿಕೋನ

D. Right angle triangle | ಬಲ ಕೋನ ತ್ರಿಕೋನ □

Q78 CORRECT Identify the name of tool? | ಉಪಕರಣದ ಹೆಸರನ್ನು ಗುರುತಿಸುವುದೇ?




A. Ball pein hammer | ಬಾಲ್ ಪೆನ್ ಸುತ್ತಿಗೆ

B. Mallet | ಮ್ಯಾಲೆಟ್

C. Cross pein hammer | ಕ್ರಾಸ್ ಪೀನ್ ಸುತ್ತಿಗೆ

D. Straight pein hammer | ಸ್ಟ್ರೇಟ್ ಪೆಯಿನ್ ಸುತ್ತಿಗೆ

Q79 CORRECT Identify the conventional symbol of material? | ವಸ್ತುವಿನ ಕನ್ವೆಷನಲ್ ಚಿಹ್ನೆಯನ್ನು ಗುರುತಿಸಿ?




A. Steel | ಸ್ಟೀಲ್

B. Wood | ಮರ

C. Glass | ಗಾಜು

D. Concrete | ಕಾಂಕ್ರೀಟ್

Q80 **CORRECT** Identify the correct aligned system dimension? | ಸರಿಯಾದ ಜೋಡಿಸಲಾದ ಸಿಸ್ಟಮ್ ಆಯಾಮವನ್ನು ಗುರುತಿಸುವುದೇ?




A. A

B. B

C. C

D. D

Q81 **CORRECT** Identify the conventional symbol of material? | ವಸ್ತುವಿನ ಕನ್ವೆಷನಲ್ ಚಿಹ್ನೆಯನ್ನು ಗುರುತಿಸಿ?



A. Concrete | ಕಾಂಕ್ರೀಟ್


B. Steel | ಸ್ಟೀಲ್

C. Wood | ಮರ

D. Glass | ಗಾಜು

Q82 CORRECT Which single stroke inclined letter □ A□ is correct as per IS standard? | ಮಾನದಂಡದ ಪ್ರಕಾರ ಯಾವ ಏಕ ಸ್ವರೂಪ ಇಳಿಜಾರಿನ ಅಕ್ಷರ

□ A ಸರಿಯಾಗಿದೆ?




A. A

B. B

C. C

D. D

Q83 CORRECT Which arrow head is correct as per standard? | ಮಾನದಂಡದ ಪ್ರಕಾರ ಯಾವ ಬಾಣದ ಹೆಡ್ ಸರಿಯಾಗಿದೆ?




A. A

B. B

C. C

D. D

Q84 **CORRECT** Which dimension correctly marked in the circle as per standard? | ಮಾನದಂಡದ ಪ್ರಕಾರ ವೃತ್ತದಲ್ಲಿ ಯಾವ ಆಯಾಮವನ್ನು ಸರಿಯಾಗಿ ಗುರುತಿಸಲಾಗಿದೆ?




A. A

B. B

C. C

D. D

Q85 **CORRECT** Identify the conventional symbol of material? | ವಸ್ತುವಿನ ಕನ್ವೆಷನಲ್ ಚಿಹ್ನೆಯನ್ನು ಗುರುತಿಸಿ?




A. Water | ನೀರು

B. Concrete | ಕಾಂಕ್ರೀಟ್

C. Asbestos | ಆಸ್ಟೆಸ್ಟೋಸ್

D. Glass | ಗಾಜು

Q86 **CORRECT** Identify the name of instrument? | ಉಪಕರಣದ ಹೆಸರನ್ನು ಗುರುತಿಸುವುದೇ?




A. Set square | ಸೆಟ್ ಸ್ಕ್ವೇರ್

B. Protractor | ಪ್ರೊಟ್ರಾಕ್ಟರ್

C. French curve | ಫ್ರೆಂಚ್ ಕರ್ವ್

D. T square ಸ್ಕ್ವೇರ್

Q87 **CORRECT** Identify the name of tool? | ಉಪಕರಣದ ಹೆಸರನ್ನು ಗುರುತಿಸುವುದೇ?




A. Hawk-billed shear | ಹಾಕ್-ಬಿಲ್ಡ್ ಸಿಯರ್

B. Aviation shear | ಏವಿಯೇಷನ್ ಸಿಯರ್

C. Cutting plier | ಕಟಿಂಗ್ ಪ್ಲಿಯರ್

D. Double cutting shear | ಡಬಲ್ ಕಟಿಂಗ್ ಸಿಯರ್

Q88 **CORRECT** Which drawing dimension is correct as per IS standard? | IS ಮಾನದಂಡದ ಪ್ರಕಾರ ಯಾವ ರೇಖಾಚಿತ್ರದ ಆಯಾಮವು ಸರಿಯಾಗಿದೆ?




A. A

B. B

C. C

D. D

Q89 **CORRECT** Identify the line 'a' ? | ಸಾಲುನ್ನು ಗುರುತಿಸುವುದೇ?



A. Dimension line | ಡೈಮೆನ್ಷನ್ ಲೈನ್

B. Extension line | ಎಕ್ಸ್ಟೆನ್ಷನ್ ಲೈನ್

C. Leader line | ಲೀಡರ್ ಲೈನ್

D. Termination of dimension line | ಆಯಾಮ ರೇಖೆಯ ಮುಕ್ತಾಯ

Q90 **CORRECT** Identify the name of tool? | ಉಪಕರಣದ ಹೆಸರನ್ನು ಗುರುತಿಸುವುದೇ?




A. Ball pein hammer | ಬಾಲ್ ಪೆನ್ ಸುತ್ತಿಗೆ □

B. Cross pein hammer | ಕ್ರಾಸ್ ಪೀನ್ ಸುತ್ತಿಗೆ

C. Straight pein hammer | ನೇರ ಪೆನ್ ಸುತ್ತಿಗೆ

D. Sledge hammer | ಸ್ಲೆಜ್ಜ್ ಸುತ್ತಿಗೆ

Q91 **CORRECT** Identify the name of prism? | ತ್ರಿಸ್ಥಂಭದ ಹೆಸರನ್ನು ಗುರುತಿಸುವುದೇ?




A. Square prism | ಚದರ ತ್ರಿಸ್ಥಂಭ

B. Pentagonal prism | ಪೆಂಟಾಗೋನಲ್ ತ್ರಿಸ್ಥಂಭ

C. Triangular prism | ತ್ರಿಕೋನ ತ್ರಿಸ್ಥಂಭ

D. Hexagonal prism | ಷಡ್ಭುಜೀಯ ತ್ರಿಸ್ಥಂಭ □

Q92 CORRECT Identify the name of tool? | ಉಪಕರಣದ ಹೆಸರನ್ನು ಗುರುತಿಸುವುದೇ?



A. Open end spanner | ಓಪನ್ ಎಂಡ್ ಸ್ಪ್ಯಾನರ್

B. Ring spanner | ರಿಂಗ್ ಸ್ಪ್ಯಾನರ್

C. Combination spanner | ಕಾಂಬಿನೇಷನ್ ಸ್ಪ್ಯಾನರ್

D. Adjustable spanner | ಹೊಂದಿಸಬಹುದಾದ ಸ್ಪ್ಯಾನರ್

Q93 CORRECT What is the trimmed size of A4 sheet? | A4 ಹಾಳೆಯು ಟ್ರಿಮ್ ಮಾಡಿದ ಗಾತ್ರ ಎಷ್ಟು?


A. 841 x 1189

B. 594 x 841

C. 210 x 297

D. 148 x 210

Q94 CORRECT Identify the conventional symbol of material? | ವಸ್ತುವಿನ ಕನ್ವೆಷನಲ್ ಚಿಹ್ನೆಯನ್ನು ಗುರುತಿಸಿ?




A. Lead | ಲೀಡ್

B. Steel | ಸ್ಟೀಲ್

C. Glass | ಗಾಜು

D. Porcelain | ಪಿಂಗಾಣಿ

Q95 **INCORRECT** Which drawing dimension is correct as per standard drawing practice? | ಸ್ವಾಚ್ಛಡ್ಡ್ ಡ್ರಾಯಿಂಗ್ ಅಭ್ಯಾಸದ ಪ್ರಕಾರ ಯಾವ ಡ್ರಾಯಿಂಗ್ ಆಯಾಮ ಸರಿಯಾಗಿದೆ?




A. A

B. B

C. C

D. D

Q96 **CORRECT** Which title block position is correct as standard practice? | ಪ್ರಮಾಣಿತ ಅಭ್ಯಾಸದಂತೆ ಯಾವ ಶೀರ್ಷಿಕೆ ಬ್ಲಾಕ್ ಸ್ಥಾನವು ಸರಿಯಾಗಿದೆ?




A. A

B. B

C. C

D. D

Q97 **CORRECT** Identify the name of prism? | ಪ್ರಿಸ್ತಾ ಹೆಸರನ್ನು ಗುರುತಿಸುವುದೇ?




- A. Rectangle prism | ಆಯತ ಪ್ರಿಸ್ತಾ
- B. Square prism | ಚದರ ಪ್ರಿಸ್ತಾ
- C. Triangular prism | ತ್ರಿಕೋನ ಪ್ರಿಸ್ತಾ
- D. Hexagonal prism | ಷಡ್ಭುಜೀಯ ಪ್ರಿಸ್ತಾ

Q98 **CORRECT** Compass used to draw for ____. | ಕಂಪಾಸ್ ಅನ್ನು _____ ಗೆ ಸೆಳೆಯಲು ಬಳಸಲಾಗುತ್ತದೆ.

- A. rectangle | ಆಯತ
- B. square | ಚದರ
- C. circle | ವೃತ್ತ
- D. triangle | ತ್ರಿಕೋನ

Q99 **CORRECT** Which is roughness symbol for roughness grade N8?



- A. A
- B. B
- C. C
- D. D

Q100 **CORRECT** Identify the name of set square? | ಸೆಟ್ ಚೌಕದ ಹೆಸರನ್ನು ಗುರುತಿಸುವುದೇ?



A. 15° set square | 15° ಸೆಟ್ ಸ್ಕ್ವೇರ್

B. 60° set square | 60° ಸೆಟ್ ಸ್ಕ್ವೇರ್

C. 30° set square | 30° ಸೆಟ್ ಸ್ಕ್ವೇರ್

D. 45° set square | 45° ಸೆಟ್ ಸ್ಕ್ವೇರ್ □